



ಮುಖಪೃಶ್ಚ

ಮಳೆ ಪ್ರಮಾಣವನ್ನು ಅಳೆಯುವ ಪದ್ದತಿಯೇ ನಮ್ಮಲ್ಲಿ ಸುಧಾರಣೆಗೊಂಡಿಲ್ಲ. ಕಾಟಾಚಾರಕ್ಕೆ ಒಂತೆ ಮಳೆ ಪ್ರಮಾಣ ದಾಖಿಲಾತಿ ಮಾಡಲಾಗುತ್ತದೆ. ‘ದಕ್ಷಿಣ ಒಳನಾಡಿನಲ್ಲಿ ಮೋಡ ಕೆವಿದ ವಾತಾವರಣವಿದ್ದು, ಅಲ್ಲಲ್ಲಿ ಚೆದುರಿದಂತೆ ಮಳೆಯಾಗುವ ಸಾಧ್ಯತೆ ಇದೆ...’ ಎಂಬಂತಹ ಕೆಲಸಕ್ಕೆ ಬಾರದ ಪ್ರಕಟಣೆ ನಿಲ್ಲಿಸಬೇಕು.

ಪ್ರತೀಯೆಯನ್ನೇ ಅಲುಗಾಡಿಸಿದೆ. ಮುಂಗಾರು ಏರಡರಿಂದ ಆರು ವಾರ ತಡವಾಗುತ್ತಿದೆ; ಹಿಂಗಾರು ಅವಧಿಗೆ ಮುನ್ನಬೇ ಬರುತ್ತಿದೆ. ಇವರದು ಹಂಗಾಮಾಗಳಿಗೆ ಸಂಯೋಜಿಸಿ ಬೆಳೆಯುತ್ತಿದ್ದ ಬೆಳೆಗಳು ವಿಫಲವಾಗುವುದಕ್ಕೆ ಕಾರಣ ಇದೆ. ಎನ್ನತ್ತಾರೆ ಕುಂದಗೋಳ ತಾಲ್ಲೂಕಿನ ಮತ್ತಿಗೆಟ್ಟಿಯ ರೈತ ಕ್ಷತ್ರರುಗಿಡ ಪಾಟಿಲ. ‘ಮುಂಗಾರ ಬಿಳಿ ತಡ ಆಗೈತ್ತಿ. ಬೆಳೆ ಇನ್ನ ಕೊಯ್ದು ಮಾಡದ್ದಾಗ ಹಿಂಗಾರ ಮಳೆ ಬಂದಬಿಡ್ಡುತ್ತಿ. ಅತಾಗ ಅದು ಹಾಳು. ಇತ್ತಾಗ ಇದು ಉಪಯೋಗಿಲ್ಲ. ಇದೆಲ್ಲ ಅರೆಂಟ್ ವರ್ಷದಿಂದ ನಡೆದ್ದುತ್ತಿ. ಯಾಕ್ ಹಿಂಗ ಅಗಕ್ಕೆತೂ ಗೋತ್ತಾಗವಲ್ಲ’ ಎಂದು ಗೊಂದಲ ವ್ಯಕ್ತಪಡಿಸುತ್ತಾರೆ. ಹನುಮನಹಳ್ಳಿಯ ರೈತ ಮುತ್ತುರಾಜ್ ರಾಮುಚಿ.

ಕರಾವಳಿ ಜಿಲ್ಲೆಗಳಲ್ಲಿರೇ ನೀರಿನ ಸಂಕ್ಷೇಪ?

ಕರಾವಳಿ ಮತ್ತು ಅದರ ಅಂಚಿನ ಮಲೆನಾಡಿನಲ್ಲಿ ಈ ಬಾರಿ ನೀರಿನ ಸಮಸ್ಯೆ ಕಾಡಿದೆ. ಇಮ್ಮ ದಿನ ಬರಯಲುಸಿದೆಯ ಸಂಕ್ಷೇಪ ಎಂದು ನಿರ್ಮಾಳವಾಗಿದ್ದ ಈ ಜಿಲ್ಲೆಗಳು ಹರಾತಾಗಿ ಹೊಡತ ತಿನ್ನತ್ತಿವೆ.

ಅಳ್ಳಿನ ಮಳೆನಕ್ಕತ್ತಾಗಳ ಲೆಕ್ಕ ಮತ್ತು ಈ ಹಿಂದೆ ಇದ್ದ ಕೃಷಿಯನ್ನು ಗಮನಿಸಿದರೆ ಇದು ಸೈನ್ಯಾಟಿಸಲು ಕಾದಿದ್ದ ಟ್ಯೂಪ್ ಬಾಂಬು ಎನ್ನಿಸುತ್ತಿದೆ.

‘ಮೀನ ಮಾಸದಲ್ಲಿ ಮಳೆ ಬಂದರೆ ಮೀನಿಗೂ ಕುಡಿಯಲು ನಿರರಿದು’ ಎಂಬ ಮಾತಿದೆ. ಮೀನ ಮಾಸ ಅಂದರೆ ಮಾಚ್ 15ರಿಂದ ಏಪ್ರಿಲ್ 14ರವರೆಗೆ ಅಂದರೆ ಅದರ ಮೊದಲು ಮಳೆ ಬಂದರೆ ಒಕೆ. ಹಾಗೇ ಮೀನ ಮಾಸದ ಉತ್ತರಾರ್ಥದಲ್ಲಿ ಬಂದರೂ ಪರವಾಗಿಲ್ಲ. ಈ ಬಾರಿ ಮೀನ ಮಾಸದಲ್ಲಿ ಬಂದರೆದು ಮಳೆ ಬಂದಿದೆ. ಆದರೆ ತಡನಂತರ ಮೊನ್ನೆ ಮೊನ್ನೆವರೆಗೂ ಮಳೆ ಬರಲಿಲ್ಲ. ಅಂದರೆ ರೇವತಿಯಿಂದ ಕೃತಿಕೆವರೆಗೆ ಮಳೆ ಬಾರಾದೇ ಗೋಳಾಡಿದ ಕಾರಣ ಮೊದಲೇ ಉಂಟುವ ಕರಾವಳಿಯ ನೆಲದ ಪೆಸ ಪೂರ್ಣ ಅರಿಹೋಗಿದೆ. ಜಂಬಿಟ್ಟಿಗೆ ಮಣಿನ ಈ ಪ್ರದೇಶದಲ್ಲಿ ಬಿದ್ದ ನಿರು ಇಂಗಿ ಹೊಗುತ್ತಲೇ ಇರುತ್ತದೆ.

‘ಹಳ್ಳಿ ಕೃಷಿ ಗಮನಿಸಿದರೆ ಭಕ್ತುದ ಗಡ್ಡಗಳು ನಿರಿಂಗಿಸುವ ಭಾಂಡಲಿಗಳಾಗಿದ್ದವು. ಕಳೆದ ಏರದು ದಶಕಗಳಲ್ಲಿ ಕರಾವಳಿ ಜಿಲ್ಲೆಗಳ ಶೇ. 80ರಷ್ಟು ಗಡ್ಡಗಳು ಮಾಯವಾಗಿವೆ. ಕರಾವಳಿಯ ಒಳನಾಡಿನಲ್ಲಿ ಈ ಗಡ್ಡಗಳೆಲ್ಲಾ ಅಡಿಕೆ ತೋಟಗಳಾಗಿ

ಪರಿವರ್ತನೆಯಾಗಿವೆ. ಅಡಿಕೆಗೆ ಬೇಸಿಗೆಯಲ್ಲಿ ನಿರು ಬೆಕ್ಕೆ ಬೆಕ್ಕು. ಇದಕ್ಕಾಗಿ ಬೋರ್ಡ್‌ವೇಲ್‌ಗಳು ಯಥೇತ್ತೆ ಬಂದವು ಇವುಗಳ ಬಳಕೆಯ ಮೂಲಕ ಲಟ್ಟರ್‌ಟ್‌ ಮನ್ನಿ ಕೆಳಗಿಳಿಸುವ ನೀರನ್ನು ಅದೇ ವೇಗದಲ್ಲಿ ಆವಿಯಾಗಲು ನಮ್ಮ ಕೃಷಿಕರು ಬಿಟ್ಟಿದ್ದಾರೆ’ ಎನ್ನವುದು ಕರಾವಳಿಯನ್ನು ನೋಡಿ ಬಿಳು ಬರಹಗಾರ ಕೆ.ಪಿ. ಸುರೋ ಅವರ ಅಭಿಪ್ರಾಯ.

ಕಾಫಿ ಕಾಯಿ ಕಚ್ಚಲು ಹೂ ಮಳೆಗೆ ಕಾಯುತ್ತಿದ್ದ ಕೊಡಗು, ಕೊಳವೆಬಾಪಿಯ ಕೃತಕ ತುಂತರು ನೀರಾವರಿಗೆ ಎದುರು ನೋಡುವಾಗಿದೆ. ಕಳೆದ ವರ್ಷ ಕೊಡಗನ್ನ ಕಾಡಿದ ಅನಾಹತಕಾರಿ ಮಳೆಯ ನೆನಪು ಇನ್ನಿಂದ ಹಸಿಯಾಗಿದೆ. ಈ ಬಾರಿ ಚಿನಾಗುತ್ತೋ ಎಂಬ ಆಶಕ ಸ್ಥಳೀಯರಲ್ಲಿ ಮನೆ ಮಾಡಿದೆ.

ಬರದ ಜೊತೆ ಬದುಕು

ಹವಾಮಾನ ಬದಲಾವಣೆ ಎನ್ನಿವುದು ಕೆಲವು ವರ್ಷಗಳ ಹಿಂದೆ ಬರೇ ಕಾಲ್ಪನಿಕ ವಿದ್ಯಮಾನ ಎಂಬಂತೆ ಆಗಿತ್ತು. ಆದರೆ ಇತ್ತಿಂದಿನ ಮಳೆ ಹೇಳಿತ್ತು ಬಿಸ್ತಾರದಲ್ಲಿ ಗಮನಿಸಿದರೆ ಅದು ಬರೇ

ಬಾ ಮಳೆಯೇ ಬಾ... ಅಪ್ಪು ಬಿರುಷಾಗಿ ಬಾರದಿರು...
ಒಗುರುಹುಲ್ಲಾಗಳನ್ನು ಹೇಯ್ಯು, ಸುರಿವ ಮಳೆಯಲ್ಲಿ ತೋಯ್ಯು ಭುಸುಗುಡುತ್ತ ಕೊಟ್ಟಿಗೆಯತ್ತ ಮರಳುವ ದನಗಳ ಬದುಕಿನಲ್ಲಿಯೂ ಮಳೆಗಾಲಕ್ಕೊಂದು ಅವುಗಳ ಸಾನವಿದೆ

